

## ರ್ಯಾನ್: ಕ್ಷಣ-ದರ್ಶನ

ಸಾಧನೆಯನ್ನು ಅವಲಂಬಿಸುವಂಥದ್ದು; ತನ್ನಲ್ಲಿಯೇ ತಾನು ಕಾಣಬೇಕಾಗಿರುಂಥದ್ದು. ಇದನ್ನು ಮರೆತ್ತಿದ್ದ ಜಿಯೂನ್‌ಗೆ ಅವನ ತಾಯಿ ಬುದ್ಧಿ ಹೇಳಿದಳು. ಮುಕ್ಕಳು ತಪ್ಪೆ ಮಾಡಿದರೆ ಅವರಿಗೆ ಬುದ್ಧಿ ಹೇಳಬೇಕಾದದ್ದು ಹೆಚ್ಚವರ ಕರ್ತವ್ಯ; ಬರೋ ಮುದ್ದು ಮಾಡುವುದೇ ಅವರ ಕರ್ತವ್ಯವಲ್ಲ. ತಪ್ಪೆ ಮಾಡಿದಾಗ ಗುದ್ದು ಕೊಡುವುದೂ ಆ ಮುದ್ದಿನ ಇನ್ನೊಂದು ಸ್ವರೂಪವೇ ಹೌದು. ಜಿಯೂನ್‌ನ ತಾಯಿ ಹಾಗೀ ಅವಳ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಳು. ಆದುದರಿಂದಲೇ ಅವನು ಮುಂದೆ ದೋಡ್ಡ ರ್ಯಾನ್‌ಗುರು ಆಗಿ ಬೆಳಗಿದ. ‘ಉದ್ದರಿಸುವೆನು ಜಗತ್ತನ್ನೆನ್ನುತ್ತಿಹ ಸಖಿನೆ ನಿನ್ನದ್ವಾರಾವೆನ್ನಾಯ್ದೋ?’ ಎನ್ನುವ ಸೂತ್ರವನ್ನು ನಾವೆಲ್ಲರೂ ಮರೆಯುವಂತಿಲ್ಲ ಎನ್ನುವುದನ್ನು ಈ ಕೆ ಎಚ್ಚರಿಸುತ್ತಿದೆ.

### ಸಂಸಾರದಲ್ಲೀ ಇದೆ ಮೋಕ್ಷ

ಬೌದ್ಧಭಿಕ್ಷುವೆಂಬು ರ್ಯಾನ್‌ಗುರು ಜೋಷುವಿನ ಆಶ್ರಮಕ್ಕೆ ಬಂದು ಕೇಳಿದ: ‘ನಾನು ಈಗಷ್ಟೇ ಆಶ್ರಮವನ್ನು ಪ್ರವೇಶಿಸಿರುವೆ, ದಯವಿಟ್ಟು ನನಗೆ ಉಪದೇಶ ನೀಡಿ’.

ಆಗ ಜೋಷುವ ಆ ಭಿಕ್ಷುವನ್ನು ಕೇಳಿದ: ‘ಉಂಟ ಆಯಿತೆ?’

‘ಹೌದು, ಆಯ್ದು’. ಭಿಕ್ಷು ಉತ್ತರಿಸಿದ.

ಕೂಡಲೀ ಜೋಷುವ ಹೇಳಿದ: ‘ಹಾಗಾದರೆ ನೀನು ತಪ್ಪಿಯನ್ನು ತೋಳಿದಿಂದುವುದು ಒಳ್ಳಿಯದು’.

ಆ ಕ್ಷಣವೇ ಆ ಭಿಕ್ಷು ವಿಗೆ ಜ್ಞಾನೋದಯವಾಯಿತು.

ರ್ಯಾನ್‌ಪರಂಪರೆಯಲ್ಲಿ ಈ ರೀತಿಯ ಕರ್ತಾಗಳು ಸಾಕಷ್ಟಿವೆ. ಇದರಲ್ಲಿ ಏನೂ ಸ್ವಾರ್ಥವಿಲ್ಲ ಎಂದೇನಿಸುವುದು ಸಹಜ ಆದರೆ ರ್ಯಾನ್‌ನ ಹೃದಯವೇ ಇಂಥ ಕರ್ತಾಗಳಲ್ಲಿ ಅಡಿಗಿರುತ್ತದೆ. ರ್ಯಾನ್‌ಗೂ ಜ್ಞಾನೋದಯಕ್ಕೂ ನೇರ ಸಂಬಂಧವಿದೆ. ರ್ಯಾನ್‌ದೃಷ್ಟಿಯಲ್ಲಿ ಜ್ಞಾನೋದಯ ಎಂದರೆ ಏನು ಎನ್ನುವುದನ್ನು ಇದು ಹೇಳುತ್ತಿದೆ.

ಜ್ಞಾನೋದಯ ಎಂದರೆ ಅಧ್ಯಾತ್ಮದ ತುತ್ತತುದಿಯ ಅನುಭವ. ಅಧ್ಯಾತ್ಮ ಎಂದರೆ ನಮ್ಮೆನ್ನು ನಾವು ಅರಿಯುವುದು. ಬೌದ್ಧದರ್ಶನದಲ್ಲಿ ಇದನ್ನೇ ನಿರ್ವಾಣ, ಬುದ್ಧತ್ವ ಎಂದೆಲ್ಲ ಕರೆಯುತ್ತಾರೆ. ಅದು ಸರಿ, ಹಾಗಾದರೆ ನಮ್ಮೆನ್ನು ನಾವು ಅರಿಯುವುದು ಎಂದರೇನು? ಬುದ್ಧತ್ವವನ್ನು ಸಾಧಿಸುವುದು ಹೇಗೆ? – ಅಧ್ಯಾತ್ಮದ ಇಂಥ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಆದರೆ ಇದರ ಬಗ್ಗೆ ಚರ್ಚೆಯಂತೂ ಸಾಕಷ್ಟು ನಡೆದೆ. ಸಾಮಾನ್ಯವಾದ ಅಭಿಪ್ರಾಯದಂತೆ ಬುದ್ಧತ್ವ ಅಥವಾ ನಿರ್ವಾಣ ಅಥವಾ ಮೋಕ್ಷ ಅಥವಾ ಜ್ಞಾನೋದಯ ಎನ್ನುವುದು ‘ಅಲೌಕಿಕ’ವಾದುದು; ಎಂದರೆ ಅದು ಈ ಲೋಕಕ್ಕೆ ಸೇರಿದುದಲ್ಲ. ಹೀಗಾಗೆ ಬುದ್ಧತ್ವವನ್ನು ಸಂಪಾದಿಸಿದ ವ್ಯಕ್ತಿಯ ನಡೆವಳಿಕೆಗಳು ಅಲೌಕಿಕವಾಗಿರುತ್ತವೆ ಎಂಬ ಗ್ರಹಿಕೆಯಿದೆ. ಅಲೌಕಿಕವಾಗಿರುತ್ತವೆ ಎಂದರೆ ಏನು? – ಎನ್ನುವುದರ ಬಗ್ಗೆ ಸ್ವಷ್ಟವಾದ ಕಲ್ಪನೆ ಇಲ್ಲಿದಿರಬಹುದು; ಆದರೆ ‘ಅಲೌಕಿಕ ಅಲೌಕಿಕ’ – ಎಂಬ ಕಾಗಂತೂ ಜೋರಾಗಿರುತ್ತದೆ. ನಿತ್ಯದ ಬದುಕಿಗೆ ಸಂಬಂಧವೇ ಇಲ್ಲದ್ದು ಅಧ್ಯಾತ್ಮ ಎನ್ನುವಂಥ ನಿಲುವನ್ನು ಸ್ವಷ್ಟವಾಗಿ ಈ ಕಾಗಂನಲ್ಲಿ ಗಮನಿಸಬಹುದು. ರ್ಯಾನ್‌ದೃಷ್ಟಿಯಲ್ಲಿ ನಿತ್ಯದ ಜಿವನಕ್ಕೂ ಜ್ಞಾನೋದಯದ ಜೀವನಕ್ಕೂ ವ್ಯತ್ಯಾಸ ಇಲ್ಲ. ಈ ಕಾಣ್ಣೆಯನ್ನೇ ಮೇಲಿನ ಫರ್ಚನೆ ಹೇಳುತ್ತಿರುವುದು.

ನಮ್ಮೆ ನಿತ್ಯದ ಬದಕು ಎಂದರೇನು? ನಿತ್ಯ ಮಾಡುವುದು, ಉಂಟ ಮಾಡುವುದು,